



ಸಮುದ್ರ ಮಧ್ಯನ



ಹಣಿದ ಉತ್ತರ ಮು ಮಾಹಿತಿ

‘ಸುಧಾ’ ಡಿ.೦೬ರ ಮುಖ್ಯ ತೇವಿನದಲ್ಲಿ ನಡಹಳ್ಳಿ ವಸಂತ ಅವರು ‘ಇನ್ನಪ್ಪು ಹಣ ಗಳಿಸು’ವ ದಾಹ ಹಾಗೂ ಅದನ್ನು ವ್ಯಯ ಮಾಡುವ ಮಿತಿಗಳ ಬಗ್ಗೆ ಉತ್ತಮ ಮಾಹಿತಿ ನೀಡಿದ್ದಾರೆ.

- ಸು.ವಿಜಯಲಕ್ಷ್ಮಿ, ಶಿವಮೊಗ್ಗ / ರಾಜಕೇಶ್ವರ ಗೌಡ, ಕೊಟ್ಟಾರು

ಬೆಂಗಳೂರಿನ ವಲಸೆ ನೆನಪ್ಪು

‘ವಲಸೆ ಹೋದ ಮರಗಳು’ ಕುರಿತು ಹಿತು ಕೆಲವ ಹಿನ್ನೆ ಅವರ ಬರತ ಒದಿದಾಗ ಬೆಂಗಳೂರಿನಲ್ಲಿ ಈ ಹಿದೆ ವಲಸೆ ಹೋದ ಮರಗಳ ನೆನಪಾಯಿತು.

- ಮು.ಗೋ.ಸುಜುಜ್ಜಿ, ಮುಗಾರಪ್ಪು

ಕನ್ನಡ ಪದಗಳ ಕಣ್ಣಿ!

‘ಕನ್ನಡ ಪದಗಳು ಕಣ್ಣಿಯಾಗುತ್ತಿದ್ದೇ...’ ಎಸ್. ಎಂ.ಶಶಿಧರರ ಲೇಖನ

ಫಿರಂಗಿ ಉತ್ತರ!

ನ.೨೨ರ ‘ಸುಧಾ’ ‘ನೀವು ಕೇಳಿದಿ?’ ವಿಭಾಗದಲ್ಲಿ, ‘ರಾಜಾನ ವಿಳಾಸ ಸ್ಕಿಡೆಯಾ ರಾಮ್? ’ ಎಂಬ ಪ್ರಶ್ನೆಗೆ, ‘ಇನ್ನು ಯಾವ ಕೋಟಿಯೂ ತಂದು ಕೊಟ್ಟಿಲ್ಲ’ ಎಂದು ರಾಮ್ ಉತ್ತರಿಸಿದ್ದಾರೆ. ಪ್ರಶ್ನೆ ಹಾಗೂ ಉತ್ತರ ಫರಂಗಿಯಿಂದ ಸಿಡಿದ ಗಂಡಿನಂತಿದ್ದವು. ಕರ್ವರಿಗೂ ನಮ್ಮುದ್ದಿಕೆ ಸಿಲಾ.

- ಬಿ.ಎಂ.ಪರಶಿವಮೂರ್ತಿ, ಬೆಂಗಳೂರು

ದೇವರ ಟೀಕೆ ತಪ್ಪೇನು?

ಕೋತಿ ಎಂದು ಹನುಮಂತನ್ನು ಕೆದೆದ್ದಕ್ಕೆ ಗೌರಿಬಿದನೂರು ರಂಗಪ್ಪ ಅವರ

ಸೀತೆಯ ಪಾಲಿಗೆ ಕಂಟಕ

‘ಶ್ರೀರಾಮ ಕೆಟ್ಟಿ ಗಂಡ! ’ ಎಂಬ ಶಿಕಾಕು ಅವರ ವಿಚಾರ ಲಹರಿ ಮನತಟಿಸ್ತಿರು. ಶ್ರೀರಾಮ ಕಿಟ್ಟ ವಾಕ್ಯ ಪರಿಪಾಲಕ, ಪ್ರಜಾ ಪರಿಪಾಲಕ, ಪುರುಷೋತ್ತಮ - ಎಲ್ಲ ನಿಜ ಆದರೆ ಸೀತೆಯ ಪಾಲಿಗೆ ಜಿನಿತೂ ಸಂತಸ, ನಮ್ಮುದಿ ನೀಡದ ಪತಿ. ಗಭಿರಣಿ ಪತ್ರಿಯನ್ನು ಕಾಡಿಗೆಟ್ಟಿದ ಘಣ್ಣನೆಯೇ ಸಾಕು.

- ಶ್ರೀರಾಮ ಕೆಟ್ಟಿ ಎಂದು ಹಾನಿ ಮಿ, ಹರವೆಮತ

ರಾಮಾಯಣ ಎನ್ನು ಪ್ರದು ದಶನ

ರಾಮಾಯಣ ಎನ್ನು ಪ್ರದು ದಶನ ಸ್ಥಾಮಿ, ದಶನ. ಜೀವನಾನುಭವದಿಂದ ತಿಳಿಯಬೇಕಾದಧ್ಯಾ. ತಿಳಿದರೆ ಶೀತಾ - ರಾಮರನ್ನು ಬೇರೆಯಾಗಿ ನೋಡಲು ಸಾಧ್ಯಾ? ಅಗ್ಗಿ ಪರಿಕ್ಷೇಯಲ್ಲಿ ಶೀತಾಮಾತೆ ಸುದುಪುದಿಲ್ಲ ಎಂಬುದು ಶ್ರೀರಾಮನಿಗೆ ಮೊದಲೇ ಗೊತ್ತಿದ್ದ ಸಂಖಾರಿ.

- ಕೆ.ಎಲ್.ಗಳಿಂಥ ಕ್ಷಾಸನಾರು, ಶಿವಮೊಗ್ಗ

ಹೆಣ್ಣಿನ ಬಗೆ ಪ್ರರೂಪ ಅಹಂ

ನಮ್ಮು ಮಹಾಕಾವ್ಯಗಳಾದ ‘ರಾಮಾಯಣ’, ‘ಮಹಾಭಾರತ’ದ ಉಗಮ ಕಾಲದಲ್ಲಿಯ ಆಚಾರ-ವಿಚಾರ, ರಾಜರ ನಡೆ ಅಂದಿನ ಕೃತಿಗಳಲ್ಲಿರುವುದು ಸಹಜವೇ ಆಗಿದೆ. ಧರ್ಮ, ಕಟ್ಟಪ್ಪಾಡಗಳೇ ಅಂದಿನ ನಡೆಯಾಗಿರುವಾಗ

ಕಣ್ಣೆರೆಸುವಂತಿದೆ.

- ಕಾಳೀಹುಂಡಿ ಶಿವಮೊಗ್ಗ, ಮೈಸೂರು / ಎಚ್.ಎಚ್.ರೋಡ್, ವಿಶ್ವನಾಥ್, ಶಿವಮೊಗ್ಗ

ಹುಡುಗಿಯರ ತೊಳಿಲಾಟದ ಕಢೆ

ಶ್ರೀಮಲು ಪ್ರಸಾದರ ನಿರಂಜನ ಕಥಾ ವಸ್ತು ಕೌಟಂಬಿಕವಾದರೂ, ಹದಿಯಿಸ್ತಿನ ಹುಡುಗಿಯರ ಮಾನಸಿಕ ತೊಳಿಲಾಟವನ್ನು ಮನೋಜ್ಞವಾಗಿ ಚಿತ್ರಿಸಿದೆ.

ಕಾಳಮ್, ಎಚ್.ಎಂ.ಪತ್ರೇಶ್, ಹಗರಿ ಚೊಮ್ಮೆನಪ್ಪೆಲ್ಲ / ಬಿ.ನಾಗವೇಂ, ಮೊಸರೆಂಟೆ

ಕಿಶೋರ್ ಅಲ್ಲ, ನಯ್ಯರ್

ನ.೨೨ರ ಸಂಕೆಯಲ್ಲಿನ ನಾ.ದಿವಾಕರ ಬರೆದಿರುವಂತೆ ‘ರಾಗಿಂ’ ಚಿತ್ರುದ ಸಂಗೀತ ನಿರ್ದೇಶಕ ಕಿಶೋರ ಕುಮಾರ ಅಲ್ಲ, ಓ.ಪಿನಯ್ಯರ್ ಅದರ ನಿರ್ದೇಶಕರು.

ಶ್ರೀನಿವಾಸ, ಬೆಂಗಳೂರು

ಧಾರ್ಮಿಕ ಭಾವನೆಗೆ ನೋವುಂಟಾಗಿದೆ. ಅದನ್ನು ನಾನು ಗೌರವಿಸುತ್ತೇನೆ. ಆದರೆ ಜನಪದರ ರಿತಿಯಲ್ಲಿ ದೇವರುಗಳಿನ್ನು ನಮ್ಮ ಸೈಹಿತರಾಗಿ ಸಂಘಾತಿಗಳಾಗಿ ಮಾಡಿಕೊಳ್ಳಲಿವುದು ನಮ್ಮ ಹಚ್ಚಿಗ್ಗಾರಿಕೆಯಲ್ಲವೇ? ‘ಸೋಕಾಲ್ಡ್’ ಮುಂದುವರಿದ ಅಮೆರಿಕದವರ ಧರ್ಮ, ಇಸ್ಲಾಂ ಧರ್ಮ ಮುಂತಾದ ಕಡೆ ದೇವರನ್ನು ಟೀಕಿಸುವ ಹಾಗ್ಗಳ್ಲಿ. ಆದರೆ ಈ ವಿವರುದಲ್ಲಿ ಭಾರತೀಯರು ಆಚರಿಸುವ ಧರ್ಮಗಳಲ್ಲಿ ದೇವರುಗಳನ್ನು ಟೀಕಿಸುವ ಪ್ರಜಾಸತ್ತಾತ್ಮಕ ಮನೋಭಾವ ಇದೆ. ಇದು ನಮ್ಮ ದೊಡ್ಡ ಸ್ವಿಕಾರೆ ಎಂದು ನಾವೇಂಕಿ ಅಂದುಕೊಳ್ಳಬಾರು.

ಶಿ.ವ.ರಮೇಶ್, ಕೊಲಾರ

ರಾಮಾಯಣದ ಒಬ್ಬ ರಚನೆ ಮಾತು ಪ್ರಜಾಸತ್ತೆಯ

ದಸಿಯಾಗಲಾರದೆಂಬುದು ಸತ್ತೆ!

ಅಹಲೈ ಕಲ್ಲಾಗುವುದು, ಸೀತೆಗೆ ಕಾಡು- ಇವುಗಳ ಹಿಂದೆ ಹೆಚ್ಚಿನ್ನು ಮನುಷ್ಯರೆಂದು ಕಾಣಿದೆ ಹೋದಧ್ರುವು ಪ್ರಾರೂಪ ಅಹಂ. ಅಧಿಕಾರಕ್ಕಾಗಿ ಯಂತ್ರ ದಾಹ ಕಾರಣವೆಂಬ ಶಿಕಾಕು ನುಡಿ ಚಿಂತನೆಗೆ ಹಚ್ಚಿವರೆ ಮಾಡಿದೆ.

- ಕೊಟ್ಟಿಮ್, ಬಸರಕೋಡು

ಭಾವನೆಗಳ ಮೇಲೆ ಗುದು

ಶ್ರೀರಾಮ ಕೆಟ್ಟಿ ಗಂಡ ನಮ್ಮ ಭಾವನೆಗಳ ವೆದಯ ಮೇಲೆ ಗುದು, ೨೧ನೇ ಶತಮಾನದ ತೆಲೆಗೆ ವಿದ್ಯುತ್ ಭಾರತ ಕೆಲೆಯಲ್ಲಿ ಸಿದ್ದಿಮಧ್ಯ ಸಿದ್ದಿದ ಅನುಭವ ಆದಧ್ರು ನಿಜ. ಇದು ಯಾರಿಗೆ ಸಜಿ? ಎಲ್ಲಿದೆ ಮಜ?

- ಕೆ.ಎಂ.ಮಂಜು ರಾಯ, ಬೆಂಗಳೂರು

ಕುತ್ಕೆಗಳ ವಾದ

‘ಶ್ರೀರಾಮ ಕೆಟ್ಟಿ ಗಂಡ ನಮ್ಮ ಭಾವನೆಗಳ ವೆದಯ ಮೇಲೆ ಗುದು, ಶಿತ್ತೆ ಎಂದಿಗೂ ತನ್ನ ಗಂಡನ್ನು ಕೆಟ್ಟಿವನೆಂದು ಹೇಳಿಲ್ಲ. ಅತ್ಯಾರೆ ಶಿತ್ತೆ ಎಂಬುದೆ ಇರದ ಕುತ್ಕೆಗಳ ವಾದಗಳನ್ನು ಚಿಂತನೆಗಳಿಂದು ಬಂಧಲು ಸಾಧ್ಯವಿಲ್ಲ.

- ಎಂ. ಮಂಜು ರಾಯ, ಬೆಂಗಳೂರು

ಬೆಂಗಳೂರು ಅಂತರಾಷ್ಟ್ರೀಯ

ಮಟ್ಟದ ಮಲಿನ ನಗರ !



ಎ.ಡಿ. ಸಿಟಿ ಅಂದ್ರೆ ಇಂಡಿರಾನ್ನಾತೆಲ್ಲಾ ತಿಪ್ಪೆ ಸಿಟಿ ಅಂತಾನೇನಪ್ಪು..!?



... ಸಿನ್ನಿ ಪ್ರಕ್ಕಾದ್ವಾರ್ಥಿ ನಿಂ ಇಷುದ್ದು ಕೆತ್ತಿ ಮನ್ನಿಸುತ್ತಿದ್ದುಂದಿ. ಏನೆಂಬು ನಿಂ ಹಾಂಗ್ ಸ್ಟಾರ್ಟ್ ಇಂಟಿಫ್ಲಿಕ್ ನಾರ್ಕೆ...!

